

S.J.S. Enterprises Limited*(Formerly known as S.J.S. Enterprises Private Limited)*Sy No 28/P16 of Agra Village and Sy No 85/P6
of B.M Kaval Village Kengeri Hobli Bangalore 560082

P: +91 80 6194 0777 F: +91 80 28425110

Email Id: info@sjsindia.com, compliance@sjsindia.com

ISO 14001 ISO 45001
ISO 9001 IATF 16949
Certified

CIN: L51909KA2005PLC036601

www.sjsindia.com



November 09, 2023

To,

National Stock Exchange of India Limited Exchange Plaza, 5 th Floor, Plot No. C/1, G Block, Bandra – Kurla Complex, Bandra (E), Mumbai -400 051 Symbol: SJS	BSE Limited Corporate Relationship Department, 2 nd Floor, New Trading Wing, Rotunda Building, P.J. Towers, Dalal Street, Mumbai – 400 001 Scrip Code: 543387
---	---

ISIN: INE284S01014

Dear Sir/Madam,

Subject: Newspaper Publication of Unaudited Financial Results (Standalone and Consolidated) of the Company for the quarter and half year ended September 30, 2023.

Pursuant to Regulation 30 and 47 of the Securities and Exchange Board of India (Listing Obligations and Disclosure Requirements) Regulations 2015, as amended, we are enclosing herewith copies of newspaper publication extract of unaudited financial results of the Company for the quarter and half year ended on September 30, 2023, published in:

1. Financial Express (English edition), issue dated November 09,2023 and
2. Vishwavani (Kannada edition), issue dated November 09, 2023.

You are requested to kindly take the same on record.

Thank you.**Yours faithfully,****For S.J.S. Enterprises Limited**

Thabraz Hushain W.**Company Secretary and Compliance Officer****Membership No.: A51119****Encl: As above**



CYBER MEDIA RESEARCH & SERVICES LIMITED

CIN: U74130DL1996PLC081509

Registered Office : D-74, Panchsheel Enclave, New Delhi - 110 017, Tel: 011-26491135
Corporate Office : Cyber House, B-35, Sector-32, Gurugram-122003, Haryana, Tel: 0124-4822222
Website : www.cmrsi.net, Email: investor.care@cmrsi.net

Unaudited Consolidated Financial Results for the Quarter and Half year ended September 30, 2023

Sl. No	Particulars	Quarter Ended			Half Year Ended		Year Ended
		30/09/2023 (Unaudited)	30/06/2023 (Unaudited)	30/09/2022 (Unaudited)	30/09/2023 (Unaudited)	30/09/2022 (Unaudited)	3/31/2023 (Audited)
1	Total income from operations (net)	2,531.68	1,804.85	1,376.89	4,336.53	2,723.29	6,312.63
2	Net profit / (loss) for the period before tax and exceptional items	111.47	72.65	80.46	184.12	134.98	329.80
3	Net profit / (loss) for the period before tax and after exceptional items	111.47	72.65	80.46	184.12	134.98	329.80
4	Net profit / (loss) for the period after tax	79.85	57.29	58.86	137.14	90.13	211.83
5	Total comprehensive income for the period	78.35	55.79	53.86	134.14	84.13	208.01
6	Paid-up equity share capital	292.80	292.80	252.00	292.80	252.00	292.80
7	Other Equity	961.69	961.69	208.07	1,038.99	208.07	961.69
8	Earnings per share (Face value per share Rs.10/-each)						
a)	Basic (Rs. per share)	2.73	1.96	2.34	4.68	3.58	7.23
b)	Diluted (Rs. per share)	2.73	1.96	2.34	4.68	3.58	7.23

Notes:
1 The above consolidated financial results have been reviewed by the Audit Committee at its meeting held on November 2, 2023 and approved and taken on record by the Board of Directors at its meeting held on November 8, 2023
2 Standalone Information:

Particulars	Quarter Ended			Half Year Ended		Year Ended
	30/09/2023 (Unaudited)	30/06/2023 (Unaudited)	30/09/2022 (Unaudited)	30/09/2023 (Unaudited)	30/09/2022 (Unaudited)	3/31/2023 (Audited)
Total revenue	1,436.15	1,363.97	903.17	2,800.12	1,742.99	4,139.32
Profit before tax	79.98	55.21	65.61	135.19	116.29	265.81
Profit after tax	50.21	41.59	44.01	91.80	71.44	152.52
Other comprehensive income (OCI)	(1.50)	(1.50)	(5.00)	(3.00)	(6.00)	(3.82)
Total comprehensive income (Net of tax)	48.71	40.09	39.01	88.80	65.44	148.70

3 The above is an extract of the detailed format of financial results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the aforesaid financial results is available on stock exchange's website (www.nseindia.com) and on Company's website (www.cmrsi.net).
4 Figures for the previous corresponding periods have been regrouped, wherever considered necessary.

By Order of the Board
Sd/-
Dhaval Gupta
Managing Director
DIN 05287458

Place: New Delhi
Date: 08/11/2023



JAYSYNTH DYESTUFF (INDIA) LIMITED

CIN: L24114MH1985PLC035564

Registered Office: 301, Sumer Kendra, P. B. Marg, Worli, Mumbai - 400 018
Tel. No.: +91 22 4938 4200/4300 • Fax No.: +91 22 3042 3434 • Website: www.jaysynth.com • E-mail Id: jsec@jaysynth.com

Extract of Un-audited Standalone and Consolidated Financial Results for the Quarter and Half Year ended 30th September, 2023

Sr. No.	Particulars	Quarter Ended			Half Year Ended		Year Ended
		30 th Sept, 2023	30 th June, 2023	30 th Sept, 2022	30 th Sept, 2023	30 th Sept, 2022	31 st Mar, 2023
		Un-audited			Un-audited		Audited
1	Total Income from Operations	3,904.08	3,468.03	3,524.41	7,372.11	7,494.88	14,011.20
2	Net Profit for the period (before Tax, Exceptional and Extraordinary items)	431.10	191.38	121.42	622.48	363.09	734.17
3	Net Profit for the period before tax (after Exceptional and Extraordinary items)	431.10	191.38	121.42	622.48	363.09	734.17
4	Net Profit for the period after tax (after Exceptional and Extraordinary items)	318.19	175.32	129.42	493.51	291.04	565.35
5	Total Comprehensive Income for the period [Comprising profit for the period (after tax) and Other Comprehensive Income (after tax)]	343.10	188.80	100.44	531.90	234.78	542.45
6	Equity share capital (Face Value ₹1/-)	86.90	86.90	86.90	86.90	86.90	86.90
7	Earnings Per Share (of ₹1/- each) (for continuing and discontinued operation)						
a)	Basic	3.66	2.02	1.49	5.68	3.35	6.51
b)	Diluted	3.66	2.02	1.49	5.68	3.35	6.51

Sr. No.	Particulars	Quarter Ended			Half Year Ended		Year Ended
		30 th Sept, 2023	30 th June, 2023	30 th Sept, 2022	30 th Sept, 2023	30 th Sept, 2022	31 st Mar, 2023
		Un-audited			Un-audited		Audited
1	Total Income from Operations	4,237.34	3,422.09	3,260.80	7,659.43	7,288.31	14,003.73
2	Net Profit for the period (before Tax, Exceptional and Extraordinary items)	522.78	57.60	99.61	580.38	394.80	667.58
3	Net Profit for the period before tax (after Exceptional and Extraordinary items)	522.78	57.60	99.61	580.38	394.80	667.58
4	Net Profit for the period after tax (after Exceptional and Extraordinary items)	401.70	39.21	80.51	440.91	293.70	486.66
5	Total Comprehensive Income for the period [Comprising profit for the period (after tax) and Other Comprehensive Income (after tax)]	425.20	52.55	50.08	477.75	236.03	459.18
6	Equity share capital (Face Value ₹1/-)	86.90	86.90	86.90	86.90	86.90	86.90
7	Earnings Per Share (of ₹1/- each) (for continuing and discontinued operation)						
a)	Basic	4.62	0.45	0.93	5.07	3.38	5.60
b)	Diluted	4.62	0.45	0.93	5.07	3.38	5.60

Notes:
1 The above mentioned Un-audited Standalone and Consolidated Financial Results for the Quarter and Half Financial Year ended 30th September, 2023 have been reviewed by the Audit Committee and approved by the Board of Directors at the meeting held on 08th November, 2023.
2 The above is an extract of the detailed format of Un-audited Standalone and Consolidated Financial Results for the Quarter and Half Financial Year ended 30th September 2023, filed with the BSE Ltd. under Regulation 33 of the SEBI (Listing Obligations and Disclosure Requirements) Regulations, 2015. The full format of Financial Results for the Quarter and Half Financial Year ended 30th September 2023, are available on the website of BSE Ltd. i.e. www.bseindia.com and on the Company's website i.e. www.jaysynth.com.
3 This statement has been prepared in accordance with Companies (Indian Accounting Standards) Rules, 2015 (Ind AS), prescribed u/s 133 of the Companies Act, 2013 and other recognised accounting practices and policies to the extent applicable.
4 The Board of Directors of the Company at its meeting held on Tuesday, 24th January, 2023 had considered and approved the Composite Scheme of Arrangement amongst Jaysynth Dyestuff (India) Limited ("Transferor Company 1"), Jaysynth Impex Private Limited ("Transferor Company 2") and JD Orgochem Limited ("Transferee Company") and their respective shareholders and creditors, under Section 230 to 232 and other applicable provisions of the Companies Act, 2013 ("Scheme"). The Scheme, inter alia, provides for amalgamation by absorption of Transferor Companies with and into Transferee Company (with effect from Appointed date 01st April, 2023) and in consideration thereof, the Transferee Company shall issue equity shares and preference shares to the shareholders of Transferor Company 1 and Transferor Company 2 respectively. The equity shares shall be listed on Bombay Stock Exchange Limited. The Scheme was filed by the Company with the Hon'ble National Company Law Tribunal, Mumbai Bench (NCLT) on 27th September, 2023 and is pending with the NCLT.
The scheme is, inter alia, subject to receipt of the statutory and regulatory approvals, including approvals from stock exchange, NCLT and the shareholders and creditors of the Companies involved in the Scheme and the Company is in the process of seeking the same.
5 Previous period figures are regrouped/rearranged, wherever necessary.
6 The Company has only one Segment.

BY ORDER OF THE BOARD
FOR JAYSYNTH DYESTUFF (INDIA) LIMITED
sd/-
PARAG S. KOTHARI
CHAIRMAN AND MANAGING DIRECTOR
DIN: 00184852

Place: Mumbai
Date: 08th November, 2023



S.J.S. ENTERPRISES LIMITED

(Formerly S.J.S. Enterprises Private Limited)
Registered and Corporate Office: Sy No 28/P16 of Agra Village and Sy No 85/P6 of B.M Kaval Village, Kengeri Hobli, Bangalore 560 082, Karnataka, India
Website: www.sjsindia.com | E-mail: compliance@sjsindia.com | Tel: +91 80 6194 0777
CIN: L51909KA2005PLC036601

EXTRACT OF STATEMENT OF CONSOLIDATED UNAUDITED FINANCIAL RESULTS FOR THE QUARTER AND HALF YEAR ENDED 30TH SEPTEMBER 2023

Sr. No.	Particulars	Quarter ended			Half year ended		Year ended
		30.09.2023	30.06.2023	30.09.2022	30.09.2023	30.09.2022	31.03.2023
		Unaudited	Unaudited	Unaudited	Unaudited	Unaudited	Audited
1	Total income from operations	1631.78	1172.48	1169.38	2804.26	2201.06	4330.49
2	Net Profit for the period (before tax and exceptional items)	242.01	241.69	272.04	483.70	488.22	911.70
3	Net Profit for the period before tax (after exceptional items)	242.01	241.46	272.04	483.47	488.23	911.70
4	Net Profit for the period after tax and after exceptional items	193.14	180.04	199.48	373.18	361.57	672.53
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	189.63	176.39	199.19	366.02	357.95	666.80
6	Equity Share Capital (Face value of Rs.10/- each)	310.38	310.38	304.38	310.38	304.38	304.38
7	Other equity						
8	Earnings Per Share (of Rs. 10/- each)						
1. Basic		6.23	5.90	6.55	12.13	11.88	22.10
2. Diluted		6.09	5.81	6.48	11.90	11.74	21.31

Notes:
1. Key Standalone Financial Information of the company is given below:

Sr. No.	Particulars	Quarter ended			Half year ended		Year ended
		30.09.2023	30.06.2023	30.09.2022	30.09.2023	30.09.2022	31.03.2023
		Unaudited	Unaudited	Unaudited	Unaudited	Unaudited	Audited
1	Total Revenue from Operations (excluding other income)	871.20	829.30	818.25	1,700.50	1,553.54	2,961.92
2	Profit before tax	208.11	218.22	232.01	426.32	433.71	786.96
3	Profit after tax	163.58	162.84	171.48	326.41	323.35	587.86
4	Total Comprehensive Income	160.42	160.17	170.92	320.58	318.52	581.03

2. The above Consolidated & Standalone Unaudited Financial Results for the quarter and half year ended 30th September, 2023, were reviewed and recommended by the Audit Committee and approved by the Board of Directors in their respective meetings held on 07th November, 2023.
3. The above is an extract of the Unaudited Quarterly & Half Year ended Financial Results filed with the Stock Exchanges under Regulation 33 of the SEBI (Listing Obligations and Disclosures Requirements) Regulations, 2015 as amended. The detailed Unaudited Quarterly & Half Year ended Financial Results are available on the website of BSE Limited at www.bseindia.com and National Stock Exchange of India Limited at www.nseindia.com and also on the Company's website at www.sjsindia.com.

For and on behalf of the Board of Directors
of S.J.S. Enterprises Limited
Sd/-
K A Joseph
Managing Director
DIN: 00784064

Place: Bangalore
Date: 07th November, 2023



Aseem Infrastructure Finance Limited

Regd. Office: 4th Floor, UTI Towers, G Block, Bandra Kurla Complex, Bandra (East), Mumbai - 400051. CIN: U65990MH2019PLC325794
Website: www.aseeminfra.in | Tel: 022 69631000 | Email: info@aseeminfra.in

Extract of Consolidated Financial Results for the quarter and half year ended September 30, 2023

Sr. No.	Particulars	For the quarter ended			For the half year ended		Year ended
		September 30, 2023	June 30, 2023	September 30, 2022	September 30, 2023	September 30, 2022	March 31, 2023
		(Audited)	(Reviewed)	(Audited)	(Audited)	(Audited)	(Audited)
1	Total Income from Operations	29,316.86	28,071.58	17,512.75	57,388.44	32,494.44	78,911.95
2	Net Profit/(Loss) for the period (before tax, Exceptional and/or Extraordinary items)	6,738.01	6,870.70	3,470.12	13,608.72	8,008.08	18,841.34
3	Net Profit/(Loss) for the period before tax (after exceptional and/or Extraordinary items)	6,738.01	6,870.70	3,470.12	13,608.72	8,008.08	18,841.34
4	Share of net profit of associate accounted using equity method	3,239.67	2,630.41	2,435.83	5,870.08	4,903.61	10,041.56
5	Net Profit/(Loss) for the period after tax (after exceptional and/or Extraordinary items)	7,523.00	7,270.08	4,573.79	14,793.10	9,996.32	22,104.56
6	Total Comprehensive Income for the period [comprising Profit / (Loss) for the period (after tax) and Other Comprehensive Income (after tax)]	7,502.46	7,268.55	4,546.16	14,771.02	9,968.87	22,076.45
7	Paid-up equity share capital including redeemable preference shares	2,38,058.63	2,38,058.63	2,38,058.63	2,38,058.63	2,38,058.63	2,38,058.63
8	Reserves (excluding revaluation reserves)	72,608.93	65,106.48	45,730.36	72,608.93	45,730.36	57,837.92
9	Securities Premium Account	16,872.55	16,872.55	16,872.55	16,872.55	16,872.55	16,872.55
10	Net Worth	3,10,667.56	3,03,165.10	2,83,788.99	3,10,667.56	2,83,788.99	2,95,896.55
11	Paid-up Debt Capital/Outstanding Debt	10,26,694.21	9,89,129.13	7,94,733.12	10,26,694.21	7,94,733.12	10,04,244.09
12	Outstanding Redeemable Preference Shares	Nil	Nil	Nil	Nil	Nil	Nil
13	Debt Equity Ratio	3.30	3.26	2.80	3.30	2.80	3.39
14	Earnings per share (of ₹10 each) (for continuing and discontinuing operations) (not annualised)						
	Basic (₹)	0.32	0.31	0.19	0.62	0.42	0.93
	Diluted (₹)	0.32	0.31	0.19	0.62	0.42	0.93
15	Capital Redemption Reserve/Debt Redemption Reserve	NA	NA	NA	NA	NA	NA

Notes:
1 The above is an extract of detailed format of quarterly financial results filed with the Stock Exchange under Regulation 52 of the SEBI (Listing Obligations and Disclosure Requirements) Regulations, 2015. The full format of the financial results is available on www.nseindia.com and www.aseeminfra.in. The above financial results of the Company have been prepared in accordance with the Companies (Indian Accounting Standards) Rules, 2015 ("Ind AS") prescribed under section 133 of the Companies Act, 2013.
2 The aforesaid financial results of the Company were reviewed by the Audit Committee and approved by the Board of Directors at the respective meetings held on November 07, 2023 and November 08, 2023.
3 The Company has been assigned credit ratings as mentioned below:

Instruments	Nature	Credit Rating Agency	Rating Assigned
Non-convertible debentures	Long Term Instrument	CARE	AA+ (Positive)*
Non-convertible debentures	Long Term Instrument	CRISIL / ICRA / India Ratings	AA+ (Stable)
Long-term fund-based/Non-fund based bank lines	Long Term Instrument	ICRA	AA+ (Stable)
Short-term fund-based/Non-fund based bank lines	Short Term Instrument	ICRA	A1+
Commercial Paper	Short Term Instrument	CRISIL	A1+
Market linked debenture	Long Term Instrument	ICRA Ltd	PP-MLD AA+ (Stable)

* Outlook upgraded from "AA+ (Stable)" to "AA+ (Positive)" on October 09, 2023.
4 The figures for previous period/year have been regrouped wherever required, to correspond with those of the current period.

For and on behalf of the Board of Directors of
Aseem Infrastructure Finance Limited
Surya Prakash Rao Pendyala
Chairman
DIN: 02888802

Place : Mumbai
Date : November 8, 2023

Ratios	Description	As at September 30, 2023 (Audited)	As at March 31, 2023 (Audited)
Debt-Equity Ratio	Total Debt / Total Equity	3.30	3.39
Debt Service Coverage Ratio	Not Applicable	NA	NA
Interest Service Coverage Ratio	Not Applicable	NA	NA
Outstanding Redeemable Preference Shares (quantity and value)	NIL	Nil	Nil
Capital Redemption Reserve / Debt Redemption Reserve*	Not Applicable	NA	

ಸಮಾಚಾರ ಸಣ್ಣದಲ್ಲ

ಕಾಂತರಾಜು ವರದಿ ಸ್ವೀಕರಿಸಬೇಕು

ಬೆಂಗಳೂರು: ಕಾಂತರಾಜು ಅಂಗೀಕರಿಸಿದ ಕಾಂತರಾಜು ಸಮೀಕ್ಷೆಯನ್ನು ಕೂಡಲೇ ರಾಜ್ಯ ಸರ್ಕಾರ ಸ್ವೀಕರಿಸಬೇಕು ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಸೂತ್ರದಲ್ಲಿ ಅಸಮಾನತೆಯ ಅಪಾಯವನ್ನು ತಪ್ಪಿಸುವ ದೃಷ್ಟಿಯಿಂದ ಸಿದ್ಧವಾಗಿರುವ ಕಾಂತರಾಜು ಅಂಗೀಕರಿಸಿದ ಕಾಂತರಾಜು ಸಮೀಕ್ಷೆಯನ್ನು ರಾಜ್ಯ ಸರ್ಕಾರ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು. ಕಳೆದ 20 ವರ್ಷಗಳಿಂದ ರಾಜ್ಯ ಹಿಂದುಳಿದ ವರ್ಗಗಳ ಪರಿಷ್ಕೃತ ಪಟ್ಟಿಯನ್ನು ಪರಿಷ್ಕರಣೆ ಮಾಡಿರುವುದರಿಂದ ಕಾಂತರಾಜು ಅಂಗೀಕರಿಸಿದ ವರದಿ ಬಿಡುಗಡೆಗೊಳಿಸಿ ಅದನ್ನು ಅಂಗೀಕರಿಸಿ ಶಿಷ್ಟ ಜಾತಿಗೆ ತರಬೇಕು. ವರದಿ ಸ್ವೀಕರಿಸದಿದ್ದರೆ ರಾಜ್ಯದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಕಾರ್ಯದರ್ಶಿ ಸುರೇಶ್ ಲಾತೋರ್, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಚಾಲಕರು ಮತ್ತು ಪ್ರಧಾನ ಕಾರ್ಯದರ್ಶಿ ಆರ್ ವೆಂಕಟರಾಮಯ್ಯ, ಮಾಜಿ ಸಚಿವ ಬಿಟಿ ಲಲಿತಾ ನಾಯಕ್ ಸೇರಿದಂತೆ ಹಲವು ಹಿಂದುಳಿದ ಜಾತಿಗಳ ಮುಖಂಡರು ಇದ್ದರು.

ಪ್ಯಾಲೆಸ್ಟೀನ್ ಪರ ಧರಣಿ: ಎಫ್‌ಐಆರ್

ಬೆಂಗಳೂರು: ಪ್ಯಾಲೆಸ್ಟೀನ್ ಬೆಂಬಲ ಸೂಚಿಸಿ ಮೌನ ಪ್ರತಿಭಟನೆ ನಡೆಸಿದ ಜನರ ಗುಂಪೊಂದರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಳೆದ ಭಾನುವಾರ ಪ್ಯಾಲೆಸ್ಟೀನ್ ಬೆಂಬಲ ಸೂಚಿಸುವ ಸಲುವಾಗಿ ಫಲಕಗಳು ಮತ್ತು ಪೋಸ್ಟರ್‌ಗಳನ್ನು ಹಿಡಿದು ಸ್ಕೈಪ್ ಮಾರ್ಕ್ ರಸ್ತೆಯಲ್ಲಿ ಜನರ ಗುಂಪೊಂದು ಮೌನ ಮೆರವಣಿಗೆ ನಡೆಸಿತು. ಅದರ, ಇದಕ್ಕಾಗಿ ಅನುಮತಿ ಪಡೆದಿರಲಿಲ್ಲ ಎಂದು ಹಿಂಬಿಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿ ಪ್ರಕಾರ, ನಗರದ ಪ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ. ಈ ಗುಂಪಿನ ಮೌನ ಮೆರವಣಿಗೆಯು ಪಾದಚಾರಿಗಳ ಸಂಚಾರಕ್ಕೂ ಅಡ್ಡಿ ಉಂಟುಮಾಡಿತು. ಈ ಸಂಬಂಧ ದೂರನ್ನು ಸ್ವೀಕರಿಸಿದ್ದು, ಅದರ ಅಧಾರದ ಮೇಲೆ, ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 149 (ಕಾನೂನುಬಾಹಿರ ಸಭೆ), 188 (ಸಾರ್ವಜನಿಕ ಸೇವೆಯಲ್ಲಿ ಭಂಗ ತರುವ ಅಪರಾಧ) ಮತ್ತು 291 (ತಡೆಯಾಜ್ಞೆ ನಡೆಸಲಾಗದಂತೆ ತಡೆಯಾಜ್ಞೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ವಿಶ್ವವಾಣಿ ಆರಾಮ ಪ್ರತಿದಿನ ಆರಾಮದಿಂದ ಓದಿ

ನಾರ್ವೇಜಿಯನ್ ಪ್ರವಾಸಿಗರು
ನಾರ್ವೇಜಿಯನ್ ಈ ಮೂಲಕ 10ನೇ ಸಂಚಾರವನ್ನು ಕರೆದರು.
ನಾರ್ವೇಜಿಯನ್ 1) 19ನೇ ಸಂಚಾರವನ್ನು ಕರೆದರು.
ನಾರ್ವೇಜಿಯನ್ 2) 19ನೇ ಸಂಚಾರವನ್ನು ಕರೆದರು.
ನಾರ್ವೇಜಿಯನ್ 3) 19ನೇ ಸಂಚಾರವನ್ನು ಕರೆದರು.

ನಮ್ಮ ನೀರಿನ ಹಕ್ಕನ್ನು ಕಳೆದುಕೊಳ್ಳುವುದಿಲ್ಲ

ತಮಿಳುನಾಡಿಗೆ ಅಗತ್ಯ ನೀರನ್ನು ಬಿಡುತ್ತೇವೆ; ನಾವು ಮೇಕೆದಾಟು ಕಟ್ಟಿಕೊಳ್ಳುತ್ತೇವೆ - ಡಿ.ಕೆ. ಶಿವಕುಮಾರ್

ಬೆಂಗಳೂರು: 'ನಮಗೆ ಮೀಸಲಿರುವ ನೀರನ್ನು ನಾವು ಬಳಸಿಕೊಳ್ಳುತ್ತೇವೆ. ನಮ್ಮ ಹಕ್ಕನ್ನು ನಾವು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವುದಿಲ್ಲ' ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದೇಶದ ಯಾವುದೇ ಭಾಗದಲ್ಲಿ ಮಾತನಾಡಿ, ನಮ್ಮ ಸರ್ಕಾರ ಕಾವೇರಿ ನೀರನ್ನು ನಿರ್ವಹಣಾ ಪ್ರಾಧಿಕಾರದ 89ನೇ ಸಭೆಯಲ್ಲಿ ರಾಜ್ಯದ ಅಧಿಕಾರಿಗಳು, ಮೇಕೆದಾಟು ಅಣೆಕಟ್ಟು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ಸಭೆಯ ವೇಳೆಗೆ ಮೇಕೆದಾಟು ವಿಚಾರವಾಗಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಪ್ರಾಧಿಕಾರ, ಸುತ್ತೀಂ ಕೋರ್ಟ್ ಮುಂದೆ ಮೇಕೆದಾಟು ಯೋಜನೆ ಪ್ರಾರಂಭ ಮಾಡಲು ಅನುಮತಿ ನೀಡಬೇಕು ಎಂದು ಮನವಿ ಮಾಡುತ್ತೇವೆ ಎಂದು.



ತಮಿಳುನಾಡಿನ ಒಂದಷ್ಟು ನದಿಗಳನ್ನು ಚೋಡೇಶ್ ಮಾಡುವ ಕುರಿತು ಪ್ರಸ್ತಾಪ ಇರಿಸಿರುವ ಬಗ್ಗೆ ನಾನು ಉತ್ತರಿಸಲು ಹೋಗುವುದಿಲ್ಲ. ಆದರೆ ಅವರ ರಾಜ್ಯದ ಅಂತರಿಕ ವಿಚಾರ. ನಮ್ಮ ರಾಜ್ಯದಲ್ಲಿ ನಾವು ಸಹ ಒಂದಷ್ಟು ಯೋಜನೆಗಳನ್ನು ಮಾಡುತ್ತೇವೆ. ತಮಿಳುನಾಡಿಗೆ ನಿಗದಿಯಾಗಿರುವ ನೀರಿನ ಪ್ರಮಾಣವನ್ನು ಬಿಡುತ್ತೇವೆ. ಹೀಗಾಗಿ ತಮಿಳುನಾಡು ನಮಗೆ ಯಾವುದೇ ತೊಂದರೆ ನೀಡುವುದಿಲ್ಲ.
- ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ

ಮೇಕೆದಾಟು ಯೋಜನೆಯ ವಿಷಯದಲ್ಲಿ ರಾಜ್ಯದ ವಾದವೇನು?

- ಮೇಕೆದಾಟು ಜಲಾಶಯದ ನೀರನ್ನು ನೀರಾವರಿಗೆ ಬಳಸಿಕೊಳ್ಳುವುದಿಲ್ಲ.
ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.
ತಮಿಳುನಾಡಿಗೆ ಬಿಡಬೇಕಿರುವ ನೀರನ್ನು ನಾವು ಬಿಡುತ್ತೇವೆ.
ಸಮುದ್ರಕ್ಕೆ ಹೋಗುವ ನೀರನ್ನು ಮಾತ್ರ ಸಂಗ್ರಹಿಸುವ ಪ್ರಯತ್ನ.

ವಿವಾದಕ್ಕೆ ಕುಡಿಯುವ ನೀರಿನ 'ಅಸ್ತಿ' ಬಳಕೆ ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಬುದ್ಧಿವಂತ ನಡೆ

ಬೆಂಗಳೂರು: ರಾಜ್ಯ ಸರ್ಕಾರ, ಕಾವೇರಿಯ ತನ್ನ ಪಾಲಿನ ನೀರನ್ನು ಹೆಚ್ಚು ಬಳಸಿಕೊಳ್ಳುವ ಮೂಲಕ ತಮಿಳುನಾಡಿಗೆ 'ಅಸ್ತಿ' ಕೊಡಲು ಮುಂದಾಗಿದೆ.
2018ರಲ್ಲಿಯೇ ಸುತ್ತೀಂ ಕೋರ್ಟ್ ಹಾಗೂ ಕಾವೇರಿ ನ್ಯಾಯಾಧಿಕರಣ ಸಮಿತಿ 24 ಟಿಎಂಸಿ ನೀರನ್ನು ಬಳಸಿಕೊಳ್ಳಬಹುದು ಎಂದು ಆದೇಶಿಸಿದೆ. ಆದರೆ, ಇಲ್ಲಿಯವರೆಗೆ 18 ಟಿಎಂಸಿ ರಾಜ್ಯ ಸರ್ಕಾರ ಸೀಮಿತಗೊಳಿಸಿಕೊಂಡಿತ್ತು. ಬೆಂಗಳೂರಿಗೆ 18 ಟಿಎಂಸಿ ಕುಡಿಯುವ ನೀರು ಇದ್ದಿದ್ದರಿಂದ ಪ್ರತಿಬಾರಿ ನೀರು ಹಂಚಿಕೆ ವಿಷಯದಲ್ಲಿ ವಿವಾದವಾಗಾಗ, 18 ಟಿಎಂಸಿ ನೀರು ಉಳಿಸಿಕೊಂಡು ಉಳಿದ ನೀರಿನ ಹಂಚಿಕೆ ಬಗ್ಗೆ ಚರ್ಚೆಯಾಗುತ್ತಿತ್ತು. ಆದರೆ ಈ ಪ್ರಮಾಣ 24 ಟಿಎಂಸಿಗೆ ಏರಿಸಿರುವುದರಿಂದ ಇನ್ನು ಮುಂದೆ 24 ಟಿಎಂಸಿ ಮೀಸಲಿಟ್ಟು, ಬಳಕೆ ಹಂಚಿಕೆಯ ಸೂತ್ರ ಚರ್ಚೆಗೆ ಬರಲಿಲ್ಲ. ಈ ಮೂಲಕ ರಾಜ್ಯದ ಹಿತರಕ್ಷಣೆಗೆ ಸರ್ಕಾರ ಹೊಸ ಅಸ್ತಿ ಪ್ರಯೋಗಿಸುತ್ತಿದೆ.

ವಿವಾದಕ್ಕೆ ಕುಡಿಯುವ ನೀರಿನ 'ಅಸ್ತಿ' ಬಳಕೆ ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಬುದ್ಧಿವಂತ ನಡೆ

ಈ ಸರ್ಕಾರ ಆದೇಶವನ್ನು ಮುಂದಿನ ಬಾರಿ ನಡೆಯಲಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮಂಡಳಿ ಸಭೆಯಲ್ಲಿ ಸಲ್ಲಿಸಿ, ಕುಡಿಯುವುದಕ್ಕೆ ಅಗತ್ಯವಿರುವ ನೀರನ್ನು ಮೀಸಲಿಡುವಂತೆ ಕೇಳುವ ಸಾಧ್ಯತೆಯಿದೆ. ಇಷ್ಟು ದಿನ ಜಲಾಶಯಗಳ ಒಳಹರಿವು, ಹೊರಹರಿವನ್ನು ಲೆಕ್ಕಾಚಾರ ನೀರು ಬಿಡುಗಡೆಗೆ ಆದೇಶ ಹೊರಡಿಸಲಾಗುತ್ತದೆ. ಇದೀಗ ಕುಡಿಯುವ ನೀರಿನ ಅಗತ್ಯ ನೀರನ್ನು ಎತ್ತಿಟ್ಟು ಬಳಕೆ, ಉಳಿದ ನೀರನ್ನು ಹಂಚಿಕೆ ಮಾಡಿ ಅನುವು ವಾದ ಮಂಡಿಸುವ ಲೆಕ್ಕಾಚಾರದಲ್ಲಿ ಅಧಿಕಾರಿಗಳಿದ್ದಾರೆ.
ಅಧಿಕಾರಿಗಳ ಈ ವಾದವನ್ನು ಕಾವೇರಿ ನಿರ್ವಹಣಾ ಪ್ರಾಧಿಕಾರ, ಮಂಡಳಿ ಹಾಗೂ ಸುತ್ತೀಂ ಕೋರ್ಟ್ ಒಪ್ಪದೇ ಇರಬಹುದು. ಆದರೆ ಬೆಂಗಳೂರಿಗೆ 24 ಟಿಎಂಸಿ ನೀರನ್ನು ನೀಡುವುದಕ್ಕೆ ವಿರೋಧಿಸಲು ಸಾಧ್ಯವಿಲ್ಲ. ಒಂದು ವೇಳೆ ಇದಕ್ಕೆ ಒಪ್ಪಿದರೆ ಮೇಕೆದಾಟು ಯೋಜನೆಯ ಪ್ರಸ್ತಾಪವನ್ನು ಮುಂದಿಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಸುತ್ತೀಂ ಕೋರ್ಟ್ ಕೊಟ್ಟಿರುವ ಆದೇಶವನ್ನು ಪಾಲಿಸುತ್ತಿದ್ದೇವೆ. ಆದರೆ ಏನಾದರೂ ಅಕ್ಷೇಪ ವ್ಯಕ್ತವಾದರೆ, ನಮ್ಮ ಹಕ್ಕನ್ನು ನಾವೇಕೆ ಬಿಟ್ಟು ಕೊಡಬೇಕು. ಈ ಹಿಂದೆ ನೀಡಿರುವ ಆದೇಶವೇ ಈಗ ಪಾಲಿಸುತ್ತಿದ್ದೇವೆ. ಸುತ್ತೀಂ ಕೋರ್ಟ್ ನೀಡಿದ ಆದೇಶಕ್ಕೆ ಜೀವ ಕೊಟ್ಟಿದ್ದೇವೆ, ಕೆಆರ್‌ಎಸ್ ಅಥವಾ ಕಾವೇರಿ ಜಲಾನಯನ ಪ್ರದೇಶದ ಯಾವುದೇ ಭಾಗದಲ್ಲಾದರೂ ಇಷ್ಟು ಪ್ರಮಾಣದ

ನೀರನ್ನು ನಾವು ಮೀಸಲಿಡುತ್ತೇವೆ ಎಂದು ಉತ್ತರಿಸಿದರು.
ಬೆಂಗಳೂರು ಬೆಳೆಯುತ್ತಿದೆ, ಇನ್ನು ಮುಂದಿನ 20 ವರ್ಷಗಳಾಗುವುದಕ್ಕೆ ಮುನ್ನ ಕೊಡಲು ಯೋಜನೆ ರೂಪಿಸಬೇಕು. ಆನೇಕಲ್, ಹಾರೋಹಳ್ಳಿ, ಬೆಂಗಳೂರು ಉತ್ತರ ಸೇರಿದಂತೆ ಸುತ್ತಲಿನ ಪ್ರದೇಶಗಳಿಗೆ ನೀರು ಕೊಡಬೇಕು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೀರು ಕೊಡುತ್ತಿದ್ದೇವೆ.

ರಾಜ್ಯದಲ್ಲಿ ಹಿಂಗಾರು ಅಬ್ಬರ; 12 ಜಿಲ್ಲೆಗಳಿಗೆ ಹಳದಿ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆಯು ಚುರುಕಾಗಿದ್ದು, ಮುಂದಿನ 48 ಗಂಟೆಗಳ ಕಾಲ ಮಳೆ ಮುಂದುವರಿಯಲಿದೆ ಈ ಹಿನ್ನೆಲೆ 12 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡಿನ ಭಾಗದಲ್ಲಿ ಸುಳಿಗಳ ಉಂಟಾಗಿದೆ. ಆದರೆ ಪರಿಣಾಮ ರಾಜ್ಯದಲ್ಲಿ ಮುಂದಿನ ಮೂರು ದಿನ ಕರಾವಳಿ ಮತ್ತು ದಕ್ಷಿಣ ಒಳನಾಡಿಗೆ ಮಳೆಯಾಗಲಿದೆ. ಮುಂದಿನ ವಾರ ಬಹುತೇಕ ಹಿಂಗಾರು ಇಳಿಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ, ಅರ್ಧ ರಾಜ್ಯಕ್ಕೆ ಹಿಂಗಾರು ಉತ್ತಮವಾಗಿದೆ ಎಂದು ಇಲಾಖೆ ಹೇಳಿದೆ.
ಕೆಲವೆಡೆ ಭಾರಿ ಮುಂದುವರಿಯುವ ಮುನ್ಸೂಚನೆ ಲಭಿಸಿದ್ದು, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳು ಗುಡುಗು ಮಿಂಚು ಸಹಿತ ಭಾರಿ ಮಳೆಗೆ ಸಾಕ್ಷಿಯಾಗಲಿವೆ. ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ ಹಾಗೂ ಹಾವೇರಿ, ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುರುವಾರ ಭಾರಿ ಮಳೆಯಾಗಲಿದೆ. ಆದ್ದರಿಂದ ಇವು ಜಿಲ್ಲೆಗಳಿಗೆ 'ಹಳದಿ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ನಗರದಲ್ಲಿ ಬಿರುಸು ಮಳೆ ಸಾಧ್ಯತೆ
ನಗರದಲ್ಲಿ ಮುಂದಿನ ಎರಡು ದಿನ ಹಿಗ್ಗಿ ಮಳೆಯು ಮತ್ತು ಚಳಿ ವಾತಾವರಣ ಮುಂದುವರಿಯಲಿದ್ದು, ಸಂಜೆ ನಂತರ ಒಂದೆಡೆ ಮಳೆಯಾಗುತ್ತದೆ. ಹಲವು ಬಹುತೇಕಗಳಲ್ಲಿ ತಡರಾತ್ರಿ ವರೆಗೂ ಮಳೆ ಮುಂದುವರಿಯುತ್ತದೆ. ಸಂಚಾರ ಅಸ್ತವ್ಯಸ್ತವಾಗಿದೆ. ಗುರುವಾರವು ಬಿರುಸು ಮಳೆಯಾಗುವ ಸಾಧ್ಯತೆಯಿದೆ. ಆದರೆ ತಾಪಮಾನದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಜ್ಞಾನ ಉನ್ನತವಾರಿ ಕೇಂದ್ರ ಮಾಹಿತಿ ನೀಡಿದೆ.

2015ರ ನವೆಂಬರ್ ಬಳಿಕ ದಾಖಲೆ ಮಳೆ

ಬೆಂಗಳೂರು: ಈ ಬಾರಿ ಮುಂಗಾರು ಕೈಕೊಟ್ಟು ಪರಿಣಾಮ ರಾಜ್ಯಾದ್ಯಂತ ಮಳೆ ಕೊರತೆ ಜೊತೆ ಜೊತೆಗಾಡಿ ಬೆಂಗಳೂರು ಕೂಡ ಸಮಸ್ಯೆ ಎದುರಿಸಿತ್ತು. ಆದರೆ, ನವೆಂಬರ್ ಅಂಚಿನಲ್ಲಿ ಬಳಿಕ ಬಿದ್ದ ಮಳೆ ಪ್ರಮಾಣ 2015ರ ನವೆಂಬರ್ ನಂತರದ ಅತಿ ಹೆಚ್ಚು ಮಳೆಯ ದಾಖಲೆಯಾಗಿದೆ.
2015ರಲ್ಲಿ ನಗರದಲ್ಲಿ ನವೆಂಬರ್ ತಿಂಗಳಲ್ಲಿ 7.7ರವರೆಗೆ 9 ಸೆಂಟಿಮೀಟರ್ ಮಳೆ ಬಿದ್ದಿತ್ತು. ಈ ಬಾರಿ ನವೆಂಬರ್ನಲ್ಲಿ ಸುಮಾರು 7 ಸೆಂಟಿಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆದರೆ ರಾಜ್ಯ ಸೋಮವಾರ ರಾತ್ರಿ ಸುಂದ ಭಾರಿ ಮಳೆಗೆ ತಗ್ಗು ಪ್ರದೇಶಗಳು, ಅಂತರ ಪಾಸ್ ಗಳು, ಅಪಾರ್ಕಿಂಗ್ ಮೆಂಟ್‌ಗಳು ಜಲಾವೃತ ಗೊಂಡಿತ್ತು, 10 ಮಿ.ಮೀ. ಮಳೆಯಾಗುವ

ಪ್ರದೇಶಗಳಲ್ಲಿ 211.4 ಮಿ.ಮೀ. ಮಳೆ ಸೋಮವಾರದಂದು ಸುಂದ ಮಳೆ ದಾಖಲಾಗಿದೆ. ಮಂಗಳವಾರ ಕೂಡ ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಸಂಚಯನದಲ್ಲಿ 26.1 ಮಿ.ಮೀ ಮಳೆಯಾಗಿದೆ.
ಸೋಮವಾರ ಯಲಹಂಕ-ಜಕ್ಕೂರು ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದ್ದು, 164 ಮಿ.ಮೀ. ಮಳೆಯಾಗಿದ್ದು, ಹಂಪಿನಗರದಲ್ಲಿ 101.5 ಮಿ.ಮೀ., ನಾಗಪುರ ಬಹಾವೇಳಿಯಲ್ಲಿ 82.50 ಮಿ.ಮೀ., ನಂದಿನಿ ಲೇಠಿಗಳಲ್ಲಿ 70.60 ಮಿ.ಮೀ., ನಾಗನಹಳ್ಳಿ 71 ಮಿ.ಮೀ., ರಾಜಮಹಲ್ ಗುಟ್ಟಹಳ್ಳಿ ವ್ಯಾಪ್ತಿಯಲ್ಲಿ 69.50 ಮಿ.ಮೀ., ಮೈಸೂರು ರಸ್ತೆಯ ಗಾಳಿ ಅಂಜನೇಯ ದೇವಸ್ಥಾನ ವ್ಯಾಪ್ತಿಯಲ್ಲಿ 68 ಮಿ.ಮೀ., ಕೊಟ್ಟಿಗಹಳ್ಳಿ, ಅಗ್ಗಹಾರದಾಸರಹಳ್ಳಿ 64 ಮಿ. ಮೀ. ಮಳೆಯಾಗಿದೆ.

ಸೋಮವಾರದಂದು ಸುಂದ ಮಳೆ ದಾಖಲೆಯಲ್ಲಿದ್ದಿದ್ದರೂ, 2015ರ ಬಳಿಕ ಇಷ್ಟೊಂದು ಮಳೆ ಸುಂದಿರುವುದು ಇದೇ ಮೊದಲು.
2015ರ ನವೆಂಬರ್ 4ರಂದು 9 ಸೆ.ಮೀ. ಮಳೆಯಾಗಿದ್ದು, ಆ ಬಳಿಕ ಈ ನವೆಂಬರ್ನಲ್ಲಿ 7 ಸೆ.ಮೀ. ಮಳೆಯಾಗಿದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ 10 ಮಿ.ಮೀ. ಮಳೆ ಬೀಳುವ ಬೆಂಗಳೂರು ನಗರದ ಐದು ತಾಲೂಕುಗಳಲ್ಲಿ ಸೋಮವಾರ 211.4 ಮಿ.ಮೀ. ಮಳೆಯಾಗಿದೆ ಎಂದು ಅಂತಿಮ ತಿಳಿಸಿತು. ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ನವೆಂಬರ್ ತಿಂಗಳಲ್ಲಿ ಮಳೆ ಮತ್ತೊಂದು ದಾಖಲೆ ಬರೆಯುವ ಸಾಧ್ಯತೆ ಇದೆ ಎಂದು ಐಎಂಐ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಬಸ್ ಟಿಕೆಟ್ ದರ ಪರಿಷ್ಕರಣೆಗೆ ಪ್ರತ್ಯೇಕ ಆಯೋಗ

ಕನಕಪುರ: ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರದ ಪರಿಷ್ಕರಣೆಗೆ ಪ್ರತ್ಯೇಕ ಆಯೋಗ ರಚಿಸಿದರೆ, ದರ ನಿರಂತರವಾಗಿ ಸರ್ಕಾರದ ಕೈ ತಪ್ಪಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಆಯೋಗ ರಚನೆಗೆ ಸಲಹೆ ಬಂದಿರೆಯಷ್ಟೇ. ಒಂದು ವೇಳೆ ರಚಿಸಲಾಗದೆ, ಈಗಿರುವ ದರವು ದುರಾಂಶವಾಗಿದ್ದರೇಂದರೆ ಹೊರತು ಕಡಿಮೆಯಾಗುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಾರ್ವಜನಿಕ ಅನುಕೂಲತೆ ತಕ್ಕಂತೆ ಬಹುತೇಕ ಗ್ರಾಮಗಳಿಗೆ ಬಸ್‌ಗಳ ಸಂಪರ್ಕ ಒದಗಿಸಲಾಗಿದೆ. ಮುಂದೆ ಮತ್ತಷ್ಟು ಹೆಚ್ಚಿಸಲಾಗುತ್ತದೆ. ದರದ ಪರಿಷ್ಕರಣೆಗಾಗಿ ಪ್ರತ್ಯೇಕ ಆಯೋಗ ರಚನೆ ಬದಲು, ಈಗಿರುವ ವ್ಯವಸ್ಥೆಯನ್ನು ಮುಂದುವರಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಿಸಿದರು.
ಬಿಜೆಪಿ ಸಂಸದರು ಮೋದಿಗೆ ನಮಸ್ಕಾರ ಹಾಕುತ್ತಾರಲ್ಲ: ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 25 ಸಂಸದರು ಪ್ರಧಾನಿ ಮೋದಿ ಅವರಿಗೆ ನಮಸ್ಕಾರ ಹಾಕಿ ಬರುತ್ತಾರೆಯೇ ಹೊರತು, ತಿಪ್ಪ ಬರ ಎದುರಿಸುತ್ತಿರುವ ರಾಜ್ಯಕ್ಕೆ ಪರಿಹಾರ ಒದಗಿಸದೆ ಮಾಡಿ ಎಂದು ಕೇಳುವ ವೈಯಕ್ತಿಕವಲ್ಲ. ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಯವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಬರದ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿದರೂ ಪರಿಹಾರ ಬಿಡುಗಡೆಯಾಗಿಲ್ಲ.

ಮೋದಿಗೆ ಸೋಲಿನ ಭಯ

ದೇಶದ ಸಂಪತ್ತು ಲಾಭ ಮಾಡಿದ ಉದ್ಯಮಿಗಳ ಸಾಲಮನ್ನಾ ಮಾಡಿದ ಮೋದಿ. ಅವರು ಪ್ರಧಾನಿಯಾದ ಬಳಿಕ ದೇಶದ ಸಾಲ ₹150 ಲಕ್ಷ ಕೋಟಿಗ್ಗೆ ಏರಿಕೆಯಾಗಿದೆ. 9 ವರ್ಷಗಳಲ್ಲಿ ಅವರು ಮಾಡಿರುವ ಇದೇ ಸಾಧನೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರು, ಇದೀಗ ಬೇರೆ ರಾಜ್ಯಕ್ಕೆ ಬರುವವರಾ ಪ್ರಕ್ಷಾಣಕಿಯಲ್ಲಿ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಮೋದಿ ಅವರಿಗೆ ಸೋಲಿನ ಭಯ ಉಂಟಾಗಿರುವುದನ್ನು ಇದು ತೋರಿಸುತ್ತದೆ. ಹಾಗಾಗಿಯೇ, ಕಾಂಗ್ರೆಸ್ ವಿರುದ್ಧ ಬಿಜೆಪಿ ಮಾಡುತ್ತಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ನಮ್ಮ ಸಚಿವರು ದೆಹಲಿಯಲ್ಲಿ ಮೋದಿ ಕಾದರೂ ಕೇಂದ್ರ ಕೃಷಿ ಸಚಿವರು ಸೌಜನ್ಯಕ್ಕೆ ಭೇಟಿ ಮಾಡಿ ಮಾತನಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂತರಾಜು ವರದಿ ಜಾರಿಗೊಳಿಸದಿದ್ದರೆ ತೀವ್ರ ಹೋರಾಟ

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜು ನೇತೃತ್ವದಲ್ಲಿ ನೀಡಿರುವ ಅರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಸಾಮಾಜಿಕ ನ್ಯಾಯ ಸೂತ್ರದಡಿ ಈಗಾಗಲೇ ಸಿದ್ಧವಾಗಿರುವ ಕಾಂತರಾಜು ಆಯೋಗದ ಸಮೀಕ್ಷಾ ವರದಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸ್ವೀಕರಿಸಿ ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಕಳೆದ 20 ವರ್ಷಗಳಿಂದ ಹಿಂದುಳಿದ ವರ್ಗಗಳ ಪರಿಷ್ಕೃತ ಪಟ್ಟಿಯನ್ನು ಪರಿಷ್ಕರಣೆ ಮಾಡಿದ ಇರುವ ಕಾರಣ ಮತ್ತೊಮ್ಮೆ ಪರಿಷ್ಕರಣೆ ಮಾಡಿ ವರದಿ ಬಿಡುಗಡೆಗೊಳಿಸಿ ಅದನ್ನು ಅಂಗೀಕರಿಸಿ ಶಿಷ್ಟ ಜಾತಿಗೆ ತರಬೇಕು. ಇಲ್ಲವಾದಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಅವಶ್ಯವಿದ್ದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸಂಚಾಲಕ ಅನಂತ್ ನಾಯ್ಕ, ಪ್ರಧಾನ ಕಾರ್ಯದರ್ಶಿ ಎಚ್‌ಪ್ರಸಾದ್ ಆರ್. ವೆಂಕಟರಾಮಯ್ಯ ಸೇರಿದಂತೆ ಪ್ರಮುಖರು ಇದ್ದರು.

ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಬೇರೆ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಬಸ್ ಟಿಕೆಟ್ ದರದಲ್ಲಿ ಏರಿಕೆ

ಬೆಂಗಳೂರು: ನಗರದಲ್ಲಿ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಮಿತಿ ಮೀರಿ ಟಿಕೆಟ್ ದರ ವಸೂಲಿ ಮಾಡಿದಂತೆ ಸೂಚನೆ ನೀಡಿದ್ದರೂ, ಬಸ್ ಮಾಲೀಕರು ಮುಂದಿನ ಶುಕ್ರವಾರದವರೆಗೆ ರಾತ್ರಿಯಿಂದಲೇ ಬಸ್ ಗಳಲ್ಲಿ ಪ್ರಯಾಣಿಕರಿಂದ ಮಾಮೂಲಿ ದರಕ್ಕಿಂತ ಎರಡೂವರೆ ಪಟ್ಟು ಹೆಚ್ಚು ದರ ವಸೂಲಿಗೆ ಮುಂದಾಗಿದ್ದಾರೆ.

ಮತ್ತೆ ಎಚ್ಚರಿಕೆ

ದೀರ್ಘಕಾಲದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳಿಂದ ಪ್ರಯಾಣ ದರ ಬೇಕಾಬಿಟ್ಟು ಯಾವಿರಿ ಮಾಡಿರುವುದು ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಬಸ್‌ಗಳು ನಿಗದಿಯಂತೆ ಪ್ರಯಾಣ ದರ ವಸೂಲಿ ಮಾಡಬೇಕು. ಆದರೆ, ಬೇಕಾಬಿಟ್ಟು ಪ್ರಯಾಣದ ಏರಿಕೆ ಮಾಡುವುದು ಕಂಡು ಬಂದರೆ ಅದರ ವಿರುದ್ಧ ಪರಮರ್ಶಿ ರದ್ದು ಸೇರಿ ದಂತ ಇನ್ನಿತರ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ರಜೆಯನ್ನು, ಬೆಂಗಳೂರಿನಿಂದ ವಿವಿಧ ಜಿಲ್ಲೆ ನಗರಗಳಿಗೆ ತೆರಳುವವರು ಶುಕ್ರವಾರದಿಂದಲೇ ಪ್ರಯಾಣ ಬೆಳೆಸುತ್ತಾರೆ. ವರ್ಷದ ಕೊನೆಯ ಹಬ್ಬವಾದ ಕಾರಣ ಸಾಕಷ್ಟು ಜನರು ಊರಿಗೆ ತೆರಳುವ ಸಾಧ್ಯತೆಗಳಿವೆ. ಆದರಿಂದ ಪ್ರಯಾಣಿಕರು ಭಾರಿ ಸಂಖ್ಯೆಯಲ್ಲಿ ಹೆಚ್ಚಲಿದ್ದು, ಅದರಿಂದ ಲಾಭ ಪಡೆಯಲು ಮುಂದಾಗಿರುವ ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಎರಡೂವರೆ ಪಟ್ಟು ಹೆಚ್ಚ ಮಾಡಿದ್ದಾರೆ.

www.sjsindia.com
30ನೇ ಸೆಪ್ಟೆಂಬರ್ 2023ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷದ ವಹಿವಾಟು ವರದಿ
ಕ್ರಮ ಸಂಖ್ಯೆ ವಿವರಗಳು
1 ಕಾರ್ಯಾಚರಣೆಗೊಳಿಸಿದ ಒಟ್ಟು ಆದಾಯ
2 ನಿವೃತ್ತ ಅರ್ಜಿ ಅಂದಾಜಿ (ಶಿಬಿರ ಅನುದಾನದ ಮೊತ್ತಗಳು)
3 ನಿವೃತ್ತ ಅರ್ಜಿ ಶಿಬಿರ ಮುಂಚಿನ ಅಂದಾಜಿ (ಅನುದಾನದ ಮೊತ್ತಗಳ ನಂತರ)
4 ಶಿಬಿರಿಯ ನಂತರ ಹಾಗೂ ಅನುದಾನಾಭ್ಯರ್ಥಿ (ಅನುದಾನದ) ಏಜೆಂಟ್‌ಗಳ ನಂತರದ ಅಂದಾಜಿ ನಿವೃತ್ತ ಅರ್ಜಿ
5 ಅಂದಾಜಿ ಒಟ್ಟು ನಿವೃತ್ತ ಆದಾಯ ಅಂದಾಜಿ ಅರ್ಜಿ (ಶಿಬಿರ ನಂತರ) ಮತ್ತು ಇತರ ನಿವೃತ್ತ ಆದಾಯ (ಶಿಬಿರ ನಂತರ)
6 ಇಟ್ಟುಕೊಳ್ಳುವ ಒಟ್ಟು (ಶಿಬಿರ - ರೂ. 10/- ರ ಮುಖಾಂತರ)
7 ಇತರ ಇಟ್ಟು
8 ಪ್ರತಿ ಶಿಬಿರಕ್ಕೆ ಗಳಿಕೆ (ಶಿಬಿರ - ರೂ. 10/- ರ)
1. ಬೆಲೆ (ರೂ.)
2. ಡೈಲಿಜೆನ್ಸ್ (ರೂ.)